

ವೀರ ಹನುಮ ಬಹು ಪರಾಕ್ರಮ

1. **Ref.:** Shri Purandara Dasara Sahitya Part – 1, Pooja Tatva, edited by Shri Betageri Krishna Sharma and Shri Bengeri Huchha Rayaru, page No. 51.
2. **Ref.:** Samagra Dasa Sahitya, Samputa 3.1 published by Kannada & Culture Dept, Govt of Karnataka, Bengaluru, page No. 187.
3. **Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udipi, page No. 518.
4. **Note:** This song is not available in the books of Prof. S.K. Ramachandra Rao.
5. **Note:** The wordings mentioned without highlights are as per Ref. 1 and Ref. 2. Both are matching fully. The wordings as per Ref. 3 are given in **yellow highlights**.
6. **Note:** The singer has followed the lyrics in Ref. 3.

ರಾಗ: ಆನಂದ ಭೈರವಿ

ತಾಳ: ರೂಪಕ

ವೀರ ಹನುಮ ಬಹು ಪರಾಕ್ರಮ || ಪ ||

ಸಜ್ಜಾನವಿತ್ತು ಪಾಲಿಸಯ್ಯ ಜೀವರುತ್ತಮ || ಅಪ ||

ರಾಮ ದೂತನೆನಿಸಿ ಕೊಂಡೆ ನೀ, ರಾಕ್ಷಸರ

ವನವನೆಲ್ಲ ಜಯಿಸಿ ಬಂದೆ ನೀ

ಜಾನಕಿಗೆ ಉಂಗುರವಿತ್ತು

ಜಗತಿಗೆಲ್ಲ ಹರುಷವಿತ್ತು

ಜಾತಿಮಣಿಯ ರಾಮಗಿತ್ತು

ಲೋಕದಿ ಪ್ರಖ್ಯಾತನಾದೆ || 1 ||

ಗೋಪಿಸುತನ ಪಾದ ಪೂಜಿಸಿ, ಗದೆಯ ಧರಿಸಿ

ಕೌರವರಾ ಬಲವ ಸವರಿಸಿ

ದ್ರೌಪದಿಯ ಮೊರೆಯ ಕೇಳಿ

ಕರುಣದಿಂದ ತ್ವರದಿ ಬಂದು

ಪಾಪಿ ಕೀಚಕನನು ಕೊಂದು

ಭೀಮ ಸೇನನೆನಿಸಿಕೊಂಡೆ || 2 ||

ಮಧ್ಯಗೇಹನಲ್ಲಿ ಜನಿಸಿ ನೀ ಬಾಲ್ಯದಲ್ಲಿ

ಮಸ್ಕರಿಯ ರೂಪಗೊಂಡೆ ನೀ

ವೀರ ಹನುಮ ಬಹು ಪರಾಕ್ರಮ

ಸಜ್ಜಾನವಿತ್ತು ಪಾಲಿಸೆನ್ನ ಜೀವರೋತ್ತಮ

ರಾಮ ದೂತನೆನಿಸಿ ಕೊಂಡೆ ನೀ, ರಾಕ್ಷಸರ

ವನವನೆಲ್ಲ ಕಿತ್ತು ಬಂದೆ ನೀ

ಜಾನಕಿಗೆ ಮುದ್ರೆ ಇತ್ತು

ಜಗತಿಗೆಲ್ಲ ಹರುಷವಿತ್ತು

ಚೂಡಾಮಣಿಯ ರಾಮಗಿತ್ತು

ಲೋಕಕೆ ಮುದ್ದೆನಿಸಿ ಮೆರೆವ

ಗೋಪಿಸುತನ ಪಾದ ಪೂಜಿಸಿ, ಗದೆಯ ಧರಿಸಿ

ಬಕಾಸುರನ ಸಂಹರಿಸಿದೆ

ದ್ರೌಪದಿಯ ಮೊರೆಯ ಕೇಳಿ

ಮತ್ತೆ ಕೀಚಕನ್ನ ಕೊಂದು

ಭೀಮನೆಂಬ ನಾಮ ಧರಿಸಿ

ಸಂಗ್ರಾಮ ಧೀರನಾಗಿ ಜಗದಿ

ಮಧ್ಯಗೇಹನಲ್ಲಿ ಜನಿಸಿ ನೀ ಬಾಲ್ಯದಲ್ಲಿ

ಮಸ್ಕರಿಯ ರೂಪಗೊಂಡೆ ನೀ

ಸತ್ಯವತಿಯ ಸುತನ ಭಜಿಸಿ

ಸತ್ಯವತಿಯ ಸುತನ ಭಜಿಸಿ

ಸಮ್ಮುಖದಲಿ ಭಾಷ್ಯ ಮಾಡಿ

ಸಮ್ಮುಖದಿ ಭಾಷ್ಯ ಮಾಡಿ

ಸಜ್ಜನರನು ಪಾಲಿಸಿದ ಪು-

ಸಜ್ಜನರ ಪೊರೆವ ಮುದ್ದು

ರಂದರ ವಿರಲನ ದಾಸ || 3 ||

ಪುರಂದರ ವಿರಲನ ದಾಸ

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಈ ಪದದಲ್ಲಿ ವಾಯು ದೇವರ ಮೂರೂ ಅವತಾರಗಳ ಸ್ತುತಿ ಇದೆ.

ಜಾತಿಮಣಿ = ಶ್ರೇಷ್ಠ ರತ್ನ, ಚೂಡಾ ರತ್ನ - ಚೂಡಾ ರತ್ನವನ್ನು ಹನುಮಂತನ ಸಂಗಡ ರಾಮನಿಗೆ ಸೀತಾದೇವಿ ಕಳಿಸಿ ಕೊಟ್ಟಳು

ಗೋಪಿಸುತ = ಯಶೋದೆ ಮಗ, ಕೃಷ್ಣ

ಮಸ್ಯರಿ = ಸನ್ಯಾಸಿ, (ಮಸ್ಯರ ಎಂದರೆ ಬಿದಿರಿನ ಬಡಿಗೆ, ದಂಡ)

ಸತ್ಯವತಿಯ ಸುತ = ಶ್ರೀ ವೇದವ್ಯಾಸರು

ಸತ್ಯವತಿ = ಉಪರಿಚರ ವಸುವಿನ ಮಗಳು. ಯಮುನಾ ನದಿಯ ದಂಡೆಯಲ್ಲಿರುವ ದಾಶರಾಜನು ಈಕೆಯನ್ನು ಸಾಕಿ ಸಲಹಿದನು. ಈಕೆಗೆ ಮತ್ಸ್ಯಗಂಧೆ ಎಂಬ ಹೆಸರಿದ್ದಿತು. ಪರಾಶರನಿಂದ ಈಕೆಯಲ್ಲಿ ವೇದವ್ಯಾಸರು ಹುಟ್ಟಿದರು.

ಸತ್ಯವತಿಯ ಸುತನ ಭಜಿಸಿ ಸಮ್ಮುಖದಲಿ ಭಾಷ್ಯ ಮಾಡಿ : ವಾಯು ಸ್ತುತಿ

Classification: Keerthane

Ankita: purandara vittala

Location: NA

Category: Hanuma Stuti

Sub-Category: hanuma, rama, asura, sita, choodamani, krishna, bakasura, draupadi, pandava, kichaka, vira, madhwacharya, kaadu, bhima, madhva, jnana, jiva, ungura, loka, gopi, putra, puje, kourava, karuna, papa, bhima, hanuma-bhima-madhva, bhajane,

Pravachana: NA

Explanation: NA